



ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು
ವಿಶೇಷ ರಾಜ್ಯ ಪತ್ರಿಕೆ

| | | |
|----------------------|---|--------------------|
| ಭಾಗ - ೩ Part -III | ಬೆಂಗಳೂರು, ಬುಧವಾರ, ೦೨, ಡಿಸೆಂಬರ್, ೨೦೨೦ (ಮಾರ್ಗಶಿರ, ೧೧, ಶಕವರ್ಷ, ೧೯೪೨) BENGALURU, WEDNESDAY, 02, DECEMBER, 2020 (MARGASHIRA, 11, SHAKAVARSHA, 1942) | ನಂ. ೬೨೨ No. 622 |
|----------------------|---|--------------------|

ಕರ್ನಾಟಕ ಸರ್ಕಾರ

ಸಂಖ್ಯೆ: ನಅಇ 02 ಎಂಎಲ್‌ಆರ್ 2020

ಕರ್ನಾಟಕ ಸರ್ಕಾರ ಸಚಿವಾಲಯ,
ವಿಕಾಸ ಸೌಧ,
ಬೆಂಗಳೂರು, ದಿನಾಂಕ:02/12/2020.

ಅಧಿಸೂಚನೆ

ಕರ್ನಾಟಕ ಪೌರಸಭೆಗಳ ಕಾಯ್ದೆ 1964ರ 3, 4 ನೇ ಪ್ರಕರಣದೊಂದಿಗೆ ಓದಿಕೊಂಡ 9ನೇ ಪ್ರಕರಣದ ಮೂಲಕ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ಕರ್ನಾಟಕ ರಾಜ್ಯಪಾಲರು ಈ ಕೆಳಗಿನವುಗಳನ್ನು ಗಮನಿಸಿ ಅಂದರೆ:

1. ಅಂಥ ಪ್ರದೇಶದ ಜನಸಂಖ್ಯೆ ಇಪ್ಪತ್ತು ಸಾವಿರಕ್ಕಿಂತ ಕಡಿಮೆಯಿಲ್ಲದ ಮತ್ತು ಮೂರು ಲಕ್ಷಕ್ಕಿಂತ ಹೆಚ್ಚಿಲ್ಲದ ಹೊರತು: 91,303
2. ಅಂಥ ಪ್ರದೇಶದಲ್ಲಿನ ಜನಸಂಖ್ಯೆಯ ಸಾಂದ್ರತೆಯು ಒಂದು ಚದರ ಕಿಲೋಮೀಟರ್ ಪ್ರದೇಶಕ್ಕೆ ಒಂದು ಸಾವಿರದ ಐನೂರು ನಿವಾಸಿಗಳಿಗಿಂತ ಕಡಿಮೆಯಿಲ್ಲದ ಹೊರತು: 2,853
3. ಹಿಂದಿನ ನಿಕಟಪೂರ್ವ ಜನಗಣತಿಯಲ್ಲಿ ಅಂಥ ಪ್ರದೇಶದಿಂದ ಸ್ಥಳೀಯ ಆಡಳಿತಕ್ಕಾಗಿ ತೆರಿಗೆ ಮತ್ತು ತೆರಿಗೆಯಿಲ್ಲದ ಇತರ ಸಂಪನ್ಮೂಲಗಳಿಂದ ಉತ್ಪಾದಿತವಾದ ರಾಜಸ್ವ ವಾರ್ಷಿಕ ಒಂಭತ್ತು ಲಕ್ಷ ಅಥವಾ ವಾರ್ಷಿಕ ತಲಾ ಒಬ್ಬನಿಗೆ ನಲವತ್ತೈದು ರೂ.ಗಳ ದರದಂತೆ ಲೆಕ್ಕ ಹಾಕಲಾದ ಮೊತ್ತ ಇವೆರಡರಲ್ಲಿ ಯಾವುದು ಹೆಚ್ಚೋ ಆ ಮೊತ್ತಕ್ಕಿಂತ ಕಡಿಮೆಯಿರದ ಹೊರತು: ರೂ.563.00 ಲಕ್ಷಗಳು
4. ಕೃಷಿಯೇತರ ಚಟುವಟಿಕೆಗಳಲ್ಲಿನ ಉದ್ಯೋಗದ ಶೇಕಡಾವಾರು ಒಟ್ಟು ಉದ್ಯೋಗದ ಶೇಕಡ ಐವತ್ತಕ್ಕಿಂತ ಕಡಿಮೆಯಿಲ್ಲದ ಹೊರತು: 80%

ಅನುಸೂಚಿ-ಬಿ ಯಲ್ಲಿ ನಿರ್ದಿಷ್ಟಪಡಿಸಲಾದ ಪರಿಮಿತಿಯುಳ್ಳ ಅನುಸೂಚಿ-ಎ ರಲ್ಲಿನ ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಗುತ್ತೂರು ಗ್ರಾಮ ಪಂಚಾಯಿತಿಯ ಗುತ್ತೂರು ಮತ್ತು ಬಕ್ಕಾಪುರ ಗ್ರಾಮಗಳನ್ನು ಹಾಲಿ ಹರಿಹರ ನಗರಸಭೆಗೆ ಸೇರ್ಪಡೆ ಮಾಡಿ 'ಸಣ್ಣ ನಗರ ಪ್ರದೇಶ' ವೆಂದು ಮುಂದುವರೆಸಲು ಹಾಗೂ ಸದರಿ 'ಸಣ್ಣ ನಗರ ಪ್ರದೇಶ' ವನ್ನು ಈ ಅಧಿಸೂಚನೆಯನ್ನು ಕರ್ನಾಟಕ ರಾಜ್ಯ ಪತ್ರದಲ್ಲಿ ಪ್ರಕಟಿಸಿದ ದಿನಾಂಕದಿಂದ ಜಾರಿಗೆ ಬರುವಂತೆ 'ಹರಿಹರ ನಗರಸಭೆ ಪ್ರದೇಶ' ವೆಂದು ಸಹ ಪದನಾಮೀಕರಿಸಲು ತೀರ್ಮಾನಿಸಲಾಗಿದೆ.

ಈ ಅಧಿಸೂಚನೆಯನ್ನು ಸಾರ್ವಜನಿಕರ ಮಾಹಿತಿಗಾಗಿ ಪ್ರಕಟಿಸಲಾಗಿದೆ. ಈ ಬಗ್ಗೆ ಯಾವುದೇ ಆಕ್ಷೇಪಣೆಗಳನ್ನು/ಸಲಹೆಗಳನ್ನು ಸಲ್ಲಿಸಲು ಇಚ್ಛಿಸುವ ಎಲ್ಲಾ ವ್ಯಕ್ತಿಗಳು ಅದನ್ನು ಲಿಖಿತದಲ್ಲಿ ಕಾರಣ

ಸಹಿತವಾಗಿ ಸದರಿ ಅಧಿಸೂಚನೆಯನ್ನು ಸರ್ಕಾರಿ ರಾಜ್ಯಪತ್ರದಲ್ಲಿ ಪ್ರಕಟಿಸಿದ ದಿನಾಂಕದಿಂದ ಮೂವತ್ತು ದಿನಗಳೊಳಗಾಗಿ ನಿರ್ದೇಶಕರು, ಪೌರಾಡಳಿತ ನಿರ್ದೇಶನಾಲಯ, 9ನೇ ಮಹಡಿ, ವಿ.ವಿ.ಗೋಪುರ, ಬೆಂಗಳೂರು ಇವರಿಗೆ ಸಲ್ಲಿಸಬೇಕೆಂದು ಹಾಗೂ ಅಧಿಸೂಚನೆಯನ್ನು ಸದರಿ ಅವಧಿಯ ತರುವಾಯ ನಿಗದಿತ ಸಮಯದಲ್ಲಿ ಪರಿಶೀಲನೆಗೆ ತೆಗೆದುಕೊಳ್ಳಲಾಗುವುದೆಂದು ಈ ಮೂಲಕ ತಿಳಿಸಲಾಗಿದೆ.

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ
ಮತ್ತು ಅವರ ಹೆಸರಿನಲ್ಲಿ,

(ಎ. ವಿಜಯಕುಮಾರ್)
ಸರ್ಕಾರದ ಅಧೀನ ಕಾರ್ಯದರ್ಶಿ
ನಗರಾಭಿವೃದ್ಧಿ ಇಲಾಖೆ

ಸಂಖ್ಯೆ:ನಅಇ 02 ಎಂಎಲ್‌ಆರ್ 2020

ಶೆಡ್ಯೂಲ್ - ಎ

| ಜಿಲ್ಲೆಯ ಹೆಸರು | ತಾಲ್ಲೂಕು | ನಗರ ಸ್ಥಳೀಯ ಸಂಸ್ಥೆಯ ಹೆಸರು | ಸೇರ್ಪಡೆಗೊಳಿಸಲು ಉದ್ದೇಶಿಸಿರುವ / ಸೇರ್ಪಡೆಯಾಗುವ ಗ್ರಾಮಗಳ ವಿವರ | ಮೇಲ್ನೋಟಗೊಳಿಸಿದ ನಂತರ ಒಟ್ಟಾರೆ ಪರಿಗಣಿಸಲ್ಪಡುವ ಪ್ರದೇಶ (ಏರಿಯಾ) (ಚ.ಕಿ.ಮೀ) |
|---------------|----------|--------------------------|---|--|
| ದಾವಣಗೆರೆ | ಹರಿಹರ | ಹರಿಹರ | ಗುತ್ತೂರು ಮತ್ತು ಬಕ್ಕಾಪುರ | 32 ಚ.ಕಿ.ಮೀ. |

ಶೆಡ್ಯೂಲ್ - ಬಿ

| | |
|-----------------|--|
| ಉತ್ತರ:- | ಗುತ್ತೂರು ಗ್ರಾಮದ ರಿ.ಸರ್ವೆ ನಂ.59, 58, 51, 49, 50ರಲ್ಲಿ ಗಂಗನರಸಿ ಗಡಿ ಮೂಲಕ, ಹಾದು ಗುತ್ತೂರು ಗ್ರಾಮದ ರಿ.ಸರ್ವೆ ನಂ.50, 49, 48, 47, 46ರಲ್ಲಿ ರಾಜ್ಯ ಹೆದ್ದಾರಿ-25 ನ್ನು ದಾಟಿ ಬೈರನಹಳ್ಳಿ ಗಡಿ ಮೂಲಕ ಪೂರ್ವದಿಂದ ಪಶ್ಚಿಮಕ್ಕೆ ಹಾದು ಹೋಗುತ್ತದೆ. |
| ಪೂರ್ವ:- | ಮಹಜೇನಹಳ್ಳಿ ಗ್ರಾಮದ ರಿ.ಸರ್ವೆ ನಂ.61, 60, ಶೇರಾಪುರ ಗ್ರಾಮದ ರಿ.ಸರ್ವೆ ನಂ. 49, 47, 45, 44, 43 ರಲ್ಲಿ ಅಗಸನಕಟ್ಟೆ ಗಡಿ ಮೂಲಕ ಹಾದು, ಶೇರಾಪುರ ಗ್ರಾಮದ ರಿ.ಸರ್ವೆ ನಂ.43, 42, 41, 40, 38, 37, 36, 31, 30, 03, 04, 05, 06, 29, 28, 27, 26, ಅಮರಾವತಿ ಗ್ರಾಮದ ರಿ.ಸರ್ವೆ ನಂ.55, 54 ರಲ್ಲಿ ಹಳೇ ಪಿ.ಬಿ. ರಸ್ತೆ (ರಾಷ್ಟ್ರೀಯ ಹೆದ್ದಾರಿ-4) ನ್ನು ದಾಟಿ ನೀಲಾನಹಳ್ಳಿ ಗಡಿ ಮೂಲಕ ಹಾದು, ಅಮರಾವತಿ ಗ್ರಾಮದ ರಿ.ಸರ್ವೆ ನಂ. 53, 52, 51, 42, 41, 35, 34 ರಲ್ಲಿ ರೈಲ್ವೆ ಹಳಿಯನ್ನು ದಾಟಿ ದೊಗ್ಗಳ್ಳಿ ಗಡಿ ಮೂಲಕ ಹಾದು, ಅಮರಾವತಿ ಗ್ರಾಮದ ರಿ.ಸರ್ವೆ ನಂ.34, 33, 25, 24, 21, 20, 17, 16, 13, 12, ಹರ್ಲಾಪುರ ಗ್ರಾಮದ ರಿ.ಸರ್ವೆ ನಂ. 31, 30, ಬಕ್ಕಾಪುರ ಗ್ರಾಮದ ರಿ.ಸರ್ವೆ ನಂ.28, 26, 25 ಹರ್ಲಾಪುರ ಗ್ರಾಮದ ರಿ.ಸರ್ವೆ ನಂ.22, 21 ಬಕ್ಕಾಪುರ ಗ್ರಾಮದ ರಿ.ಸರ್ವೆ ನಂ. 24, 23, 22, 19, 18, 15, 14, 12, 11, 08ರಲ್ಲಿ ಕೋಡಿಹಳ್ಳಿ ಗಡಿ ಮೂಲಕ ಹಾದು, ಬಕ್ಕಾಪುರ ಗ್ರಾಮದ ರಿ.ಸರ್ವೆ ನಂ.08, 06 ರಲ್ಲಿ ಗಂಗನರಸಿ ಗಡಿ ಮೂಲಕ ದಕ್ಷಿಣದಿಂದ ಉತ್ತರಕ್ಕೆ ಹಾದು ಹೋಗುತ್ತದೆ. |
| ದಕ್ಷಿಣ:- | ಮಹಜೇನಹಳ್ಳಿ ಗ್ರಾಮದ ರಿ.ಸರ್ವೆ ನಂ.85, 84, 83, 82, 81, 78, 77, 69, 68, 67, 66, 64, 62, 61ರಲ್ಲಿ ರಾಜ್ಯ ಹೆದ್ದಾರಿ-25 ನ್ನು ದಾಟಿ ರಾಷ್ಟ್ರೀಯ ಹೆದ್ದಾರಿ-4 ರ (ಬೈಪಾಸ್) ಮತ್ತು ಹನಗವಾಡಿ ಗಡಿ ಮೂಲಕ ಪಶ್ಚಿಮದಿಂದ ಪೂರ್ವಕ್ಕೆ ಹಾದು ಹೋಗುತ್ತದೆ. |
| ಪಶ್ಚಿಮ:- | ಗುತ್ತೂರು ಗ್ರಾಮದ ರಿ.ಸರ್ವೆ ನಂ. 46, 45, 44, 43, 42, 41, 40, 39, 38, 37, 36, 35, 34, 33, 32, 31, 30, 29, 28, 27, 26, 25, 24, 23, 21, 18, 17, 16, 15, 14, 12, 13, 03, 130, ಹರ್ಲಾಪುರ ಗ್ರಾಮದ ರಿ.ಸರ್ವೆ ನಂ. 81, 80, 79, 78, 84, 77, 76, 74, 73, 72, 71, 68, 69, 70, 59, 58, 57, ಹರಿಹರ ಗ್ರಾಮದ ರಿ.ಸರ್ವೆ ನಂ.29, 28, 27, 22, 21, 20, 13, 12, 10, 09, 07, 06, 05, 04 ರಲ್ಲಿ ರೈಲ್ವೆ ಹಳಿ ಮತ್ತು ಹಳೇ ಪಿ.ಬಿ. ರಸ್ತೆ (ರಾಷ್ಟ್ರೀಯ ಹೆದ್ದಾರಿ-4) ನ್ನು ದಾಟಿ ತುಂಗಭದ್ರಾ ನದಿ ದಡದ ಮೂಲಕ ಹಾದು, ಮಹಜೇನಹಳ್ಳಿ ಗ್ರಾಮದ ರಿ.ಸರ್ವೆ ನಂ.121, 120, 119, 97, 125, 126, 93, 91, 90, 88, 87, 86, 83, 84, 85ರಲ್ಲಿ ತುಂಗಭದ್ರಾ ನದಿ ದಡ ಮತ್ತು ಸೂಳಿಕೆರೆ ಹಳ್ಳದ ದಡದ ಮೂಲಕ ಉತ್ತರದಿಂದ ದಕ್ಷಿಣಕ್ಕೆ ಹಾದು ಹೋಗುತ್ತದೆ. |

GOVERNMENT OF KARNATAKA

No.UDD 02 MLR 2020

Karnataka Government Secretariat
Vikassoudha
Bangalore, dated 02/12/2020.

NOTIFICATION

In exercise of the powers conferred by the Section 3, 4 read with Section 9 of The Karnataka Municipalities Act 1964, to extend the boundary of Harihar Municipal Council, by including Gutthuru and Bakkapur of Gutthuru Gram Panchayat, Harihar Taluk to the existing City Municipal Council of Harihar, Davanagere District, mentioned in the Schedule-A along with boundaries mentioned in Schedule-B is hereby declared as the "Smaller Urban Area" of Harihar and further such area is specified as "City Municipal Area" of Harihar, with effect from the date of publishing this Notification in the Official Gazette by the Governor of Karnataka having regard to:

1. The population of such area is not less than twenty thousand and not more than three lakhs: 91,303
2. The density of population in such area is not less than one thousand five hundred inhabitants to one square kilometer of area: 2,853
3. The revenue generated for local administration from such area from tax and non-tax sources in the year of the last preceding census is not less than rupees nine lakhs per annum or a sum calculated at the rate of rupees forty five per capita per annum, whichever is higher: Rs.563.00 Lakhs
4. The percentage of employment in non-agricultural activities is not less than fifty per cent of the total employment: 80%

The Notification is hereby published for the information of the Public. All the persons, who would like to file any objections/suggestions to this Notification, are hereby required to submit the same with reasons in writing to the Director, Directorate of Municipal Administration, 9th Floor, V.V.Tower, Bangalore within 30 days from publication of this Notification in the Official Gazette. Further, Notification will be taken up for final consideration after the said 30 days period.

By Order and in the name of the
Governor of Karnataka,

(A. VIJAYA KUMAR)
Under Secretary to Government,
Urban Development Department

No. UDD 02 MLR 2020

Schedule - A

| District | Taluk | Name of the ULB | Proposed Villages to be included (details) | Total included area (sq.k.m) |
|------------|---------|-----------------|--|------------------------------|
| 1 | 2 | 3 | 4 | 5 |
| Davanagere | Harihar | Harihar | Gutthuru and Bakkapur Villages | 32.00 Sq.k.m |

Schedule -B

| | |
|---------------|---|
| North: | R.Survey No.59, 58, 51, 49 and 50 of Gutthuru goes through boundary of Ganganarasi and crosses the eastern boundary of R.S. No.50, 49, 48, 47, and 46 of Gutthuru towards West. |
|---------------|---|



| | |
|---------------|--|
| East: | Starting from RS.No.61, 60 of Mahajenahalli passes through RS No.49, 47, 45, 44, 43 of Agasanakatte, then move to RS No.43, 42, 41, 40, 38, 37, 36, 31, 30 03, 04 05, 06, 29, 28, 27, 26. |
| South: | Starting from RS No.85, 84, 83, 82, 81, 78, 77, 69, 68 , 67, 66, 67 ,62, 61 of Mahajenahalli, crosses State Highway-25, Bypass of National Highway-4 and moves through boundary of Hanagawadi from West to East. |
| West: | R.Survey No.46, 45, 44, 43, 42, 41, 40, 39, 38, 37, 36, 35, 34, 33, 32, 31, 30, 29, 28, 27 ,26, 25, 24, 23, 21, 18, 17, 6 ,15, 14, 12, 13, 03, 130, RS No.81, 80, 79, 78, 84, 77, 76, 74, 73, 72, 71, 68, 69, 70, 59, 58, 57 of Harlapur, crosses the Railway Tracks and Old P.B. Road (National Highway-4) including RS No.29, 28, 27, 22, 21, 2, 13, 12, 10, 09, 07, 06, 05, 04, of Harihar Village then passes RS No.121, 120, 119, 97, 125, 126, 93, 91, 90, 88, 87, 86, 83, 84, 85 of Mahajenahalli, then moves to Thungabhadra River and Soolekere to move through North to South. |